

Kerala Gazette No. 9 dated 27th February, 2018.

PART I

Section iii



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಎ) ಇಲಾಖೆ

ಅಧಿಸೂಚನೆ

ನಂ. 15691/ಲೆ. 1/2016/ಕಾನೂನು. ತಿರುವನಂತಪುರ, $\frac{2016 \text{ ಜುಲೈ } 26,}{1191 \text{ ಕರ್ಕಾಟಕ } 11/}$
 $1938 \text{ ಶ್ರಾವಣ } 4.$

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆ ಮಂಜೂರುಮಾಡಿದಂತಹ ಮಸೂದೆಗೆ 2016 ಜುಲೈ 26ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

ಕಲ, ಎನ್. ಎಲ್.,

ಕಾನೂನು ಇಲಾಖೆ ವಿಶೇಷ ಕಾರ್ಯದರ್ಶಿ .

2016ರ 12ನೇ ಅಧಿನಿಯಮ

2016ರ ಕೇರಳ ಧನವಿನಿಯೋಗ (2ನೇ ನಂಬ್ರ ಲೇಖಾನುದಾನ) ಅಧಿನಿಯಮ

2016 ಏಪ್ರಿಲ್ ಒಂದನೇ ದಿನಾಂಕದಂದು ಆರಂಭವಾಗುವ ಆರ್ಥಿಕ ವರ್ಷದ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳ ಸೇವೆಗಳಿಗಾಗಿ ಕೇರಳ ರಾಜ್ಯ ಸಂಚಿತ ನಿಧಿಯಿಂದ ಕೆಲವು ಮೊತ್ತಗಳನ್ನು ಹಿಂತೆಗೆಯುವುದಕ್ಕೆ ವ್ಯವಸ್ಥೆಮಾಡುವುದಕ್ಕಿರುವ

ಒಂದು
ಅಧಿನಿಯಮ

ಪೀಠಿಕೆ.—2016 ಏಪ್ರಿಲ್ ಒಂದನೇ ದಿನಾಂಕದಂದು ಆರಂಭವಾಗುವ ಆರ್ಥಿಕ ವರ್ಷದ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳ ಸೇವೆಗಳಿಗಾಗಿ ಕೇರಳ ರಾಜ್ಯ ಸಂಚಿತ ನಿಧಿಯಿಂದ ಕೆಲವು ಮೊತ್ತಗಳನ್ನು ಹಿಂತೆಗೆಯುವುದಕ್ಕೆ ವ್ಯವಸ್ಥೆಮಾಡಬೇಕಾದುದು ಅಗತ್ಯವಾದುದರಿಂದ;

ಭಾರತ ಗಣರಾಜ್ಯದ ಅರುವತ್ತೇಳನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು.—ಈ ಅಧಿನಿಯಮವನ್ನು 2016ರ ಕೇರಳ ಧನವಿನಿಯೋಗ (2ನೇ ನಂಬ್ರ ಲೇಖಾನುದಾನ) ಅಧಿನಿಯಮವೆಂದು ಕರೆಯಬಹುದು.

2. 2016 ಏಪ್ರಿಲ್ ಒಂದನೇ ದಿನಾಂಕದಂದು ಆರಂಭವಾಗುವ ಆರ್ಥಿಕ ವರ್ಷಕ್ಕೆ ಕೇರಳ ರಾಜ್ಯ ಸಂಚಿತ ನಿಧಿಯಿಂದ 30648,37,40,000 ರೂಪಾಯಿಗಳ ಹಿಂತೆಗೆಯುವಿಕೆ.—
2016 ಏಪ್ರಿಲ್ ಒಂದನೇ ದಿನಾಂಕದಂದು ಆರಂಭವಾಗುವ ಆರ್ಥಿಕ ವರ್ಷದ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳಲ್ಲಿ ಉಂಟಾಗುವ ವಿವಿಧ ಖರ್ಚುಗಳನ್ನು ಭರಿಸುವುದಕ್ಕಾಗಿ ಅನುಸೂಚಿಯ (2)ನೇ ಕಾಲನಲ್ಲಿ ನಿರ್ದಿಷ್ಟಪಡಿಸಿರುವ ಸೇವೆಗಳಿಗೆ ಹಾಗೂ ಉದ್ದೇಶಗಳಿಗೆ ಸಂಬಂಧಿಸಿ ಅನುಸೂಚಿಯ (3)ನೇ ಕಾಲನಲ್ಲಿ ನಿರ್ದಿಷ್ಟಪಡಿಸಿದಕ್ಕಿಂತ ಮೀರದ ಹಾಗೂ ಒಟ್ಟು ಮೂವತ್ತು ಸಾವಿರದ ಆರುನೂರ ನಲವತ್ತೆಂಟು ಕೋಟಿ ಮೂವತ್ತೇಳು ಲಕ್ಷದ ನಲವತ್ತು ಸಾವಿರ ರೂಪಾಯಿಗಳಷ್ಟಾಗುವ ಮೊತ್ತಗಳನ್ನು ಕೇರಳ ರಾಜ್ಯ ಸಂಚಿತ ನಿಧಿಯಿಂದ ನೀಡಬಹುದಾಗಿದೆ ಮತ್ತು ವಿನಿಯೋಗಿಸಬಹುದಾಗಿದೆ.

3. ಧನವಿನಿಯೋಗ.—ಈ ಅಧಿನಿಯಮದ ಪ್ರಕಾರ ಕೇರಳ ರಾಜ್ಯ ಸಂಚಿತ ನಿಧಿಯಿಂದ ನೀಡುವುದಕ್ಕೆ ಮತ್ತು ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸಿರುವ ಮೊತ್ತಗಳನ್ನು ಪ್ರಸ್ತುತ ವರ್ಷಕ್ಕೆ ಸಂಬಂಧಿಸಿದ ಅನುಸೂಚಿಯಲ್ಲಿ ಹೇಳಿರುವ ಸೇವೆಗಳಿಗೆ ಮತ್ತು ಉದ್ದೇಶಗಳಿಗೆ ಬೇಕಾಗಿ ವಿನಿಯೋಗಿಸತಕ್ಕದ್ದಾಗಿದೆ.

@«ÚÍSÑÚà

(2 ÈÚRS}ÚRS; 3«æP È°ÚÚÚÚxÚ«ÚRS- «æàPtÀ)

(1)	(2)	(3)
	ÑæPÈæVÚxÚRS ÈÚRS}ÚRS; DÆSSEUVÚxÚRS	ÈÀÀÚ·ÚÀÚÆÚ È"ÚÈÀ }Ú; ÑÈÚRS Ú ÑÚ°æ ÈÚRS}Ú ÈæRSæE -PtÆÚRS ÓæÀAOÆÚRS
	"Ú«Ú æHTOe «ÚMÄ	JRSO (ÁÚà®Ú;RS)
1.	I ÁÚÀ È"Ú«ÚÑÚ°æ	ÓÚMÆÚRS2(ÁÚà®Ú;RS)000 1ÁÚà®Ú000
	22,96,20,000	
2.	II ÁÚÀÆÚ ASÚØ}Ú ÈÚRSRÄÑÚÓÁÚRS	ÓÚMÆÚRS146,69,95,000
	43,19,09,000	189,89,04,000
	ÑÚ ÈÚÁÚRS ÓÚVÚà ÈÚRSRÄ	
	ÞÚ ÓMÚVÚRS	
3	III «ÚRS @Ä°Æe	ÓMÚRS 146,47,88,000 26,46,08,000
4	V ÓÆÄ ÆÚRS ÞæE ÈÚRSÞ	ÓMÚRS 71,81,60,000 9,05,000
	ÈÆÄÚ ÞæE	
5	VI Úà ÞæE	ÓMÚRS 144,25,91,000 42,000
		144,26,33,000

ಅ

ಅ

6.	VII ನಿರ್ಮಿಸಿದ ವಸ್ತುಗಳ ಯೋಜನೆಗೆ ಅನುಮೋದನೆ 50,26,95,000					25,000
	50,27,20,000					
7.	VIII ಅನುದಾನ	ಕಂದಾಯ	65,49,62,000	8,25,000		65,57,87,000
8.	IX ವಾಹನ ತೆರಿಗೆಗಳು	ಕಂದಾಯ	30,02,35,000	..		30,02,35,000
9.	ಸಾಲಬಾಧ್ಯತೆಗಳು	ಕಂದಾಯ	..	3157,48,86,000		3157,48,86,000
10.	X ಖಜಾನೆಗಳು ಹಾಗೂ ಲೆಕ್ಕಪತ್ರಗಳು	ಕಂದಾಯ	62,52,79,000	..		62,52,79,000
11.	XI ಜಿಲ್ಲಾಡಳಿತ ಹಾಗೂ ವಿವಿಧೋದ್ದೇಶಗಳು	ಕಂದಾಯ	148,60,02,000	26,80,000		148,86,82,000
12.	XII ಪೋಲೀಸ್	ಕಂದಾಯ	830,58,48,000	1,54,74,000		832,13,22,000
13.	XIII ಜೈಲುಗಳು	ಬಂಡವಾಳ	12,50,02,000	..		12,50,02,000
14.	XIV ಸ್ಪೆಷಲರಿ, ಮುದ್ರಣ ಹಾಗೂ ಇತರ ಆಡಳಿತಾತ್ಮಕ ಸೇವೆಗಳು	ಕಂದಾಯ	29,25,18,000	..		29,25,18,000
		ಕಂದಾಯ	10539,31,000	3,000		10539,34,000
		ಬಂಡವಾಳ	50,00,000	..		50,00,000
15.	XV ಸಾರ್ವಜನಿಕ ಕಾಮಗಾರಿ	ಕಂದಾಯ	611,99,68,000	92,73,000		612,92,41,000

16.	XVI	ಪಿಂಚಣಿ ಹಾಗೂ ವಿವಿಧೋದ್ದೇಶ	ಬಂಡವಾಳ	574,76,11,000	11,25,01,000	586,01,12,000
17.	XVII	ಶಿಕ್ಷಣ, ಶ್ರೇಷ್ಠ, ಕಲೆ ಹಾಗೂ ಸಂಸ್ಕೃತಿ	ಕಂದಾಯ ಬಂಡವಾಳ	5766,68,48,000 4280,86,11,000 91,06,51,000	13,89,40,000 5,00,000 ..	5780,57,88,000 4280,91,11,000 91,06,51,000
B	XVIII	ವೃದ್ಧಾಪ್ಯ ಹಾಗೂ ಸಾರ್ವಜನಿಕ ಆರೋಗ್ಯ	ಕಂದಾಯ ಬಂಡವಾಳ	1233,85,47,000 90,48,44,000	4,12,000 20,000	1233,89,59,000 90,48,64,000
B	XIX	ಕುಟುಂಬ ಕಲ್ಯಾಣ	ಕಂದಾಯ	99,60,66,000	..	99,60,66,000
B	XX	ನೀರು ಸರಬರಾಜು ಹಾಗೂ ಶುಚೀಕರಣ	ಕಂದಾಯ ಬಂಡವಾಳ	211,21,67,000 141,11,50,000	211,21,67,000 141,11,50,000
21.	XXI	ಗೃಹ ನಿರ್ಮಾಣ	ಕಂದಾಯ	26,14,79,000	25,000	26,15,04,000
22	XXII	ನಗರಾಭಿವೃದ್ಧಿ	ಬಂಡವಾಳ ಕಂದಾಯ	12,07,50,000 329,90,13,000	12,07,50,000 329,90,13,000
23	XXIII	ವಾರ್ತಾಪ್ರಸಾರ ಹಾಗೂ ಪ್ರಚಾರ	ಬಂಡವಾಳ ಕಂದಾಯ	2,50,00,000 20,28,00,000	2,50,00,000 20,28,00,000
24	XXIV	ಕಾರ್ಮಿಕತೆ ಹಾಗೂ ಕಾರ್ಮಿಕ ಕಲ್ಯಾಣ ಹಾಗೂ ಅನಿವಾಸಿ ಕಲ್ಯಾಣ	ಬಂಡವಾಳ ಕಂದಾಯ ಬಂಡವಾಳ	2,12,50,000 216,19,80,000 35,99,50,000	2,12,50,000 216,19,80,000 35,99,50,000

೧	೨	೩		
25.	XXV ಪರಿಷ್ಕರಣೆ ಜಾತಿ/ಪರಿಷ್ಕರಣೆ ಪಂಗಡ/ ಇತರ ಹಿಂದುಳಿದ/ ಅಲ್ಪಸಂಖ್ಯಾತರ ವಿಭಾಗಗಳು ಮೊದಲಾದವರ ಕಲ್ಯಾಣ	715,73,98,000 42,36,85,000	715,73,98,000 42,36,85,000
26.	XXVI ಪ್ರಕೃತಿ ವಿಕೋಪದಿಂದಂಟಾದ ನಷ್ಟ ಪರಿಹಾರಕ್ಕೆ	101,27,50,000	..	101,27,50,000
27.	XXVII ಸಹಕಾರ	78,84,20,000	..	78,84,20,000
28.	XXVIII ವಿವಿಧ ಆರ್ಥಿಕ ಸೇವೆಗಳು	19,21,83,000 38,77,95,000	19,21,83,000 38,77,95,000
29.	XXIX ಕೃಷಿ	651,82,18,000 739,41,98,000	.. 2,50,000	651,82,18,000 739,44,48,000
30.	XXX ಆಹಾರ	93,21,37,000 413,64,15,000	93,21,37,000 413,64,15,000
31.	XXXI ಪಶುಸಂಗೋಪನೆ	17,86,59,000 153,05,36,000	17,86,59,000 153,05,36,000

32.	XXXXII	ಹೈನುಗಾರಿಕೆ	ಬಂಡವಾಳ	13,17,50,000	..	13,17,50,000
33.	XXXXIII	ವಿನಯಗಾರಿಕೆ	ಕಂದಾಯ	40,86,81,000	..	40,86,81,000
34.	XXXXIV	ಅರಣ್ಯ	ಕಂದಾಯ	73,93,86,000	..	73,93,86,000
			ಬಂಡವಾಳ	68,01,26,000	50,000	68,01,76,000
			ಕಂದಾಯ	140,59,53,000	1,25,000	140,60,78,000
			ಬಂಡವಾಳ	27,30,01,000	..	27,30,01,000
35.	XXXXV	ಪಂಚಾಯತು	ಕಂದಾಯ	132,84,01,000	..	132,84,01,000
			ಬಂಡವಾಳ	133,75,00,000	..	133,75,00,000
36.	XXXXVI	ಗ್ರಾಮಾಭಿವೃದ್ಧಿ	ಕಂದಾಯ	757,79,10,000	3,000	757,79,13,000
			ಬಂಡವಾಳ	37,50,000	..	37,50,000
37.	XXXXVII	ಕೈಗಾರಿಕೆಗಳು	ಕಂದಾಯ	114,18,71,000	..	114,18,71,000
			ಬಂಡವಾಳ	173,77,52,000	..	173,77,52,000
38.	XXXXVIII	ನೀರಾವರಿ	ಕಂದಾಯ	100,29,23,000	4,01,000	100,33,24,000
			ಬಂಡವಾಳ	82,77,26,000	44,51,000	83,21,77,000
39.	XXXXIX	ವಿದ್ಯುಚ್ಛಕ್ತಿ ಯೋಜನೆಗಳು	ಕಂದಾಯ	34,73,90,000	..	34,73,90,000

೧	೨	೩	೪	೫
		ಬಂಡವಾಳ	15,48,00,000	15,48,00,000
40.	XI ಬಂದರುಗಳು	ಕಂದಾಯ	14,09,74,000	..
		ಬಂಡವಾಳ	29,47,75,000	..
41.	XLI ಸಾರಿಗೆ	ಕಂದಾಯ	15,53,72,000	21,33,82,000
		ಬಂಡವಾಳ	104,48,76,000	12,50,00,000
42.	XLII ಪ್ರವಾಸೋದ್ಯಮ	ಕಂದಾಯ	46,84,08,000	..
		ಬಂಡವಾಳ	53,98,25,000	..
43.	XLIII ನಷ್ಟ ಪರಿಹಾರ ಹಾಗೂ ಹಕ್ಕು ವರ್ಗಾವಣೆ	ಕಂದಾಯ	1844,76,67,000	..
		ಬಂಡವಾಳ	..	3493,69,43,000
44.	ಸಾರ್ವಜನಿಕ ಸಾಲ ಮರುಪಾವತಿ	ಬಂಡವಾಳ	..	3493,69,43,000
45.	XLV ವಿವಿಧ ಸಾಲಗಳು ಹಾಗೂ ಮುಂಗಡಗಳು	ಬಂಡವಾಳ	55,41,66,000	..
46.	XLVI ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ	ಕಂದಾಯ	1096,26,11,000	..
		ಬಂಡವಾಳ	14,78,08,000	..
			23864,83,26,000	6783,54,14,000
				30648,37,40,000